

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ
ಮಲ್ಲೇಶ್ವರಂ, ಬೆಂಗಳೂರು - 560 003

KARNATAKA SCHOOL EXAMINATION AND ASSESSMENT BOARD
Malleshwaram, Bengaluru - 560 003

2023-24ರ ಎಸ್.ಎಸ್.ಎಲ್.ಸಿ. ಮಾದರಿ ಪ್ರಶ್ನೆಪತ್ರಿಕೆ
S.S.L.C. MODEL QUESTION PAPER – 2023-24

ವಿಷಯ : ಆಂತರಿಕ ವೈದ್ಯಕೀಯ / Automobile

Subject : Automobile

(ಕನ್ನಡ ಮತ್ತು ಅಂಗ್ಲ ಮಾಧ್ಯಮ / Kannada and English Medium)

ಸಮಯ : 2 ಗಂಟೆಗೆ 15 ನಿಮಿಷಗಳು]

ವಿಷಯ ಸಂಕೇತ : 88-EK

ಗರಿಷ್ಠ ಅಂಕಗಳು : 60]

Subject Code : 88-EK

CCE-RF : ಶಾಲಾ ವಿದ್ಯಾರ್ಥಿಗಳು / Regular Fresh

ಪರೀಕ್ಷಾರ್ಥಿಗಾಗಿ ಸಾಮಾನ್ಯ ಸೂಚನೆಗಳು :
General Instructions to the Candidate :

- ಈ ಪ್ರಶ್ನೆಪತ್ರಿಕೆಯು 34 ಪ್ರಶ್ನೆಗಳನ್ನು ಹೊಂದಿದೆ.
This Question Paper consists of 34 questions.
- ಪ್ರಶ್ನೆಪತ್ರಿಕೆಯನ್ನು ಹಿಮ್ಮುಖ ಜಾಕೆಟ್ ಮೂಲಕ ಮೊಹರು (ಸೀಲ್) ಮಾಡಲಾಗಿದೆ. ಪರೀಕ್ಷೆ ಪ್ರಾರಂಭವಾಗುವ ಸಮಯಕ್ಕೆ ನಿಮ್ಮ ಪ್ರಶ್ನೆಪತ್ರಿಕೆಯ ಬಲಬದಿ ಪಾಶ್ಚಾತ್ಯವನ್ನು ಕತ್ತಲಿಸಿ, ಪ್ರಶ್ನೆಪತ್ರಿಕೆಯಲ್ಲಿ ಎಲ್ಲಾ ಪ್ರಾಟಿಗಳು ಇವರೆಗೆ ಎಂದು ಪರೀಕ್ಷೆಸಿಕೊಳ್ಳಿ.
This question paper has been sealed by reverse jacket. You have to cut on the right side to open the paper at the time of commencement of the examination. Check whether all the pages of the question paper are intact.
- ವಸ್ತುನಿಷ್ಠ ಮತ್ತು ವಿಷಯನಿಷ್ಠ ಮಾದರಿಯ ಪ್ರಶ್ನೆಗಳಿಗೆ ಕೊಟ್ಟಿರುವ ಸೂಚನೆಗಳನ್ನು ಪಾಲಿಸಿ.
Follow the instructions given against the questions.
- ಬಲ ಭಾಗದಲ್ಲಿ ಕೊಟ್ಟಿರುವ ಅಂಶಗಳು ಪ್ರಶ್ನೆಗಳಿಗಿರುವ ಪೂರ್ಣ ಅಂಕಗಳನ್ನು ತೋರಿಸುತ್ತವೆ.
Figures in the right hand margin indicate maximum marks for the question.
- ಪ್ರಶ್ನೆಪತ್ರಿಕೆಯನ್ನು ಓದಿಕೊಳ್ಳಲು 15 ನಿಮಿಷಗಳ ಕಾಲಾವಕಾಶವು ಸೇರಿದಂತೆ, ಉತ್ತರಿಸಲು ನಿಗದಿಪಡಿಸಲಾದ ಸಮಯವನ್ನು ಪ್ರಶ್ನೆಪತ್ರಿಕೆಯ ಮೇಲಾಗದಲ್ಲಿ ನೀಡಲಾಗಿದೆ.
The maximum time to answer the paper is given at the top of the question paper. It includes 15 minutes for reading the question paper.

[Turn over

- I. ಈ ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಅಯ್ದುಗಳನ್ನು ನೀಡಲಾಗಿದೆ.
ಅಪ್ಪಬಗಳಲ್ಲಿ ಹೆಚ್ಚು ಸೂಕ್ತವಾದ ಉತ್ತರವನ್ನು ಆಸಿ, ಅದರ ಕ್ರಮಾಂಕದೊಂದಿಗೆ ಪೂರ್ಣ
ಉತ್ತರವನ್ನು ಬರೆಯಿರಿ :

 $10 \times 1 = 10$

Four alternatives are given for each of the following questions / incomplete statements. Choose the correct alternative and write the complete answer along with its question number and alphabet :

1. 6×2 ಚಾಲನೆಯ ಚಾಸಿಸ್ ಎಂಬುದರ ಅರ್ಥ, ವಾಹನವು

- (A) 6 ಚಕ್ರಗಳನ್ನು ಹೊಂದಿದ್ದು ಅದರಲ್ಲಿ 2 ಚಕ್ರಗಳು ಚಾಲನೆಯ ಚಕ್ರಗಳು
- (B) 6 ಚಕ್ರಗಳನ್ನು ಹೊಂದಿದ್ದು ಅದರಲ್ಲಿ 4 ಚಕ್ರಗಳು ಚಾಲನೆಯ ಚಕ್ರಗಳು
- (C) 6 ಚಕ್ರಗಳನ್ನು ಹೊಂದಿದ್ದು ಅದರಲ್ಲಿ 6 ಚಕ್ರಗಳು ಚಾಲನೆಯ ಚಕ್ರಗಳು
- (D) 8 ಚಕ್ರಗಳನ್ನು ಹೊಂದಿದ್ದು ಅದರಲ್ಲಿ 6 ಚಕ್ರಗಳು ಚಾಲನೆಯ ಚಕ್ರಗಳು

The meaning of 6×2 drive chassis is,

- (A) consists of 6 wheels out of which 2 wheels are driving wheels
 - (B) consists of 6 wheels out of which 4 wheels are driving wheels
 - (C) consists of 6 wheels out of which 6 wheels are driving wheels
 - (D) consists of 8 wheels out of which 6 wheels are driving wheels
2. ತ್ಯೇಲದ ಹರಿಯುವಿಕೆಯನ್ನು ಪ್ರತಿರೋಧಿಸುವಿಕೆ
- | | |
|--------------------|-------------------|
| (A) ಪ್ರೋರ್ ಪಾಯಿಂಟ್ | (B) ಭೌತಿಕ ಸ್ಥಿರತೆ |
| (C) ಫಾಲ್ಸ್ ಪಾಯಿಂಟ್ | (D) ಸ್ಟಿಂಪ್ |

Resistance of the lubricating oil to flow is

3. ಫಾಗ್ ಲ್ಯಾಪ್‌ನ ಬಣವು

- (A) ಹಳದಿ (B) ಹಸಿರು

- (C) ಕೆಂಪು (D) ಬಿಳಿ

The colour of the fog lamp is

- (A) Amber (B) Green

4. ಫುಷ್ಟಾ ಅಶ್ವತ್ಥಕೆಯು ಇದಕ್ಕೆ ಸಮ

- $$(A) \quad F.H.P. = B.H.P. - I.H.P. \quad (B) \quad F.H.P. = I.H.P. - B.H.P.$$

- $$(C) \quad F.H.P. = B.H.P. / I.H.P. \quad (D) \quad F.H.P. = I.H.P. / B.H.P.$$

The friction horsepower is equal to

- $$(A) \quad F.H.P. = B.H.P. - I.H.P. \quad (B) \quad F.H.P. = I.H.P. - B.H.P.$$

- $$(C) \quad F.H.P. = B.H.P. / I.H.P. \quad (D) \quad F.H.P. = I.H.P. / B.H.P.$$

Turn over

5. ಸಾಮಧ್ಯದ SI ಏಕಮಾನ

- | | |
|------------|------------|
| (A) ಕಿಲೋ | (B) ವೋಲ್ಟ್ |
| (C) ಅಂಪೇರ್ | (D) ವಾಟ್ |

The SI unit of power is

- | | |
|---|---------------|
| (A) ohm | (B) volt |
| (C) ampere | (D) watt |
| 6. ಕಾರಿನ ಚಕ್ಕಗಳ ಹೊರ ಮೇಲ್ಕೆಯನ್ನು ಇದರಿಂದ ಶುಚಿಗೊಳಿಸುತ್ತಾರೆ | |
| (A) ವೀರ್ ಬೃಶ್ | (B) ಲೋಹದ ಬೃಶ್ |
| (C) ಪಾಲಸಿಕ್ ಬೃಶ್ | (D) ಷೈಲ್ |

Side wall of the car tyre is cleaned by

- | | |
|---|-------------------------|
| (A) Wire brush | (B) Metal brush |
| (C) Plastic brush | (D) File |
| 7. ಇಂಜಿನ್ ತೈಲದ ಮಟ್ಟವನ್ನು ಅಳೆಯಲು ಉಪಯೋಗಿಸುವ ಉಪಕರಣ | |
| (A) ಫಿಲಿಪ್ಸ್ ಸ್ಕೂಡ್ ಡ್ರೆವರ್ | (B) ಅದ್ವಾಕಡಿ (ಡಿಪ್ಸಿಕ್) |
| (C) ಪ್ರೈಷರ್ ಗೇಜ್ | (D) ಉಣಿ ತೆಗೆಜ್ |

The tool used for measuring the oil level in the engine is

- | | |
|---------------------------|-----------------------|
| (A) Phillips screw driver | (B) Dip stick |
| (C) Pressure Gauge | (D) Temperature Gauge |

8. ಒಂದು ವಾಹನದಲ್ಲಿ ಪ್ರ್ಯಾಲೋ ಫಿಲ್ಟರ್ ಮುಚ್ಚಿದ್ದರೆ

- (A) ಹೆಚ್ಚು ಇಂಥನ ಸಿಲಿಂಡರ್ ಒಳಗೆ ಹೋಗುತ್ತದೆ
- (B) ಹೆಚ್ಚಿನ ಗಳಿ ಇಂಚಿನ್ ಒಳಗೆ ಹೋಗುತ್ತದೆ
- (C) ಇಂಥನದ ಒತ್ತಡ ಹೆಚ್ಚಿಸುತ್ತದೆ
- (D) ಇಂಥನದ ಒತ್ತಡ ಕಡಿಮೆಯಾಗುತ್ತದೆ

The clogged fuel filter in a vehicle

- (A) Makes more fuel to flow inside the cylinder
 - (B) Allows more air to enter into the engine
 - (C) Increases the fuel pressure
 - (D) Reduces the fuel pressure
9. ದಿನಪತ್ರಕೆಯನ್ನು ಉಪಯೋಗಿಸಿ ಶುಚಿಗೊಳಿಸುವ ವಾಹನದ ಭಾಗ

- | | |
|---------------|--------------|
| (A) ಬಾಗಿಲುಗಳು | (B) ಅಚ್ಚುಗಳು |
| (C) ಬೆಂಕ್‌ಗಳು | (D) ಶಿಟ್‌ಗಳು |

The part of a vehicle cleaned by newspaper is

- | | |
|------------|-------------|
| (A) Doors | (B) Axles |
| (C) Brakes | (D) Windows |

[Turn over

10. 1978 ರ ಅವಧಿಯಲ್ಲಿ ಕಾರಿನಲ್ಲಿ ABS ವ್ಯವಸ್ಥೆಯನ್ನು ಮೊಟ್ಟ ಮೊದಲಿಗೆ ಅಳವಡಿಸಿದ ಕಂಪನಿ

(A) ಮಸ್ಸಿಂಡಿಸ್ ಬೆಂಜ್
(B) ಬಿ.ಎಂ.ಡಬ್ಲ್ಯೂ.ಎಂ.
(C) ಹೊಂಡಾ
(D) ಟಾಟಾ

The first company to install ABS system to the cars in 1978 is

II. ಸೊಕ್ತವಾದ ಉತ್ತರದಿಂದ ಬಿಟ್ಟುರುವ ಸಳವನ್ನು ಭತ್ತೆ ಮಾಡಿ : **$4 \times 1 = 4$**

Fill in the blanks with suitable answer :

12. ಟ್ರೋಬ್ ಟಯರ್ ಮತ್ತು ಟ್ರೋಬ್ಲೆಸ್ ಟಯರ್‌ಗಳನ್ನು
ಟ್ರೋಬ್ ಟಯರ್ ಮತ್ತು ಟ್ರೋಬ್ಲೆಸ್ ಟಯರ್‌ಗಳನ್ನು

The tube tyres and tubeless tyres are called as **solid** tyres.

13. ವಾಹನದ ವೇಗವನ್ನು ಕಡಿಮೆಗೊಳಿಸುವ ಬ್ರೇಕ್ ಎಂಬುದು ಉತ್ತರ
ವ್ಯಾಖ್ಯಾತ ಸಾರದ್

The brake is a..... creating device which causes speed reduction of the vehicle

14. ಲ್ಯಾಬಿಕೇಷನ್‌ನಲ್ಲಿ ಉಪಯೋಗಿಸುವ ನೀಸ್ ಗನ್ ಒಂದು
ಎಪ್ಕರಣ

A grease gun is a tool used for lubrication.

III. 15. **A-ಪಟ್ಟಿಯಲ್ಲಿ** ಅಟೋಮೊಬೈಲ್‌ನ ದುರಸ್ತಿ ಉಪಕರಣಗಳ / ವಿಶೇಷ ಸಾಧನಗಳ ಉಪಯೋಗಗಳನ್ನು ಹಾಗೂ **B-ಪಟ್ಟಿಯಲ್ಲಿ** ಆ ದುರಸ್ತಿ ಉಪಕರಣಗಳನ್ನು / ವಿಶೇಷ ಸಾಧನಗಳನ್ನು ನೀಡಲಾಗಿದೆ. ಅವುಗಳನ್ನು ಹೊಂದಿಸಿ ಉತ್ತರಗಳನ್ನು ಕ್ರಮಾಕ್ಷರದೊಡನೆ ಬರೆಯಿರಿ : $4 \times 1 = 4$

Use of automobile tools/special equipments are given in Column-A and automobile tools/special equipments are given in Column-B. Match them and write the answer along with its letter of alphabet :

A-ಪಟ್ಟಿ	B-ಪಟ್ಟಿ
Column-A	Column-B
i) ಗಾಳಿಯ ಗಾತ್ರ ಕಡಿಮೆ ಮಾಡಿ ಗಾಳಿಯ ಒತ್ತಡ ಹೆಚ್ಚಿಸುತ್ತದೆ	a) ದೃವಮಾಪಕ Hydrometer
Increases the pressure of air by reducing the volume	
ii) ವಿಶೀಷ ಗುರುತ್ವವನ್ನು ಅಳೆಯುತ್ತದೆ	b) ಮಲ್ಟಿಮೀಟರ್ Multimeter
Measures specific gravity	
iii) ಅತಿ ಸೂಕ್ಷ್ಮ ಅಂತರವನ್ನು ಅಳೆಯುತ್ತದೆ	c) ಟಾಕ್ಯೂಮೀಟರ್ Tachometer
Precisely measures small distances	
iv) ಪೋಲ್ಯೋಜ್‌. ವಿದ್ಯುತ್‌ಪ್ರವಾಹ ಮತ್ತು ಪ್ರತಿರೋಧ ಅಳೆಯುತ್ತದೆ	d) ಎರ್ ಕಂಪೆಸರ್ Air compressor
Measure of the voltage, current and resistance	
e) ವ್ಯೋಲ್ ಬ್ಯಾಲೆನ್ಸರ್	
Wheel balancer	
f) ಸ್ಕ್ರೂ ಗೇಜ್	
Screw Gauge	
g) ನ್ಯೂಮಾಟಿಕ್ ರೆಂಚ್‌ಗಳು	
Pneumatic wrench	

IV. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ :

$6 \times 1 = 6$

Answer the following questions :

16. ಸಂಪೀಡನಾ ಅನುಪಾತವನ್ನು ವ್ಯಾಖ್ಯಾನಿಸಿ.

Define compression ratio.

[Turn over

17. ಡ್ರಿಲ್ ಬಿಟ್‌ನ ಉಪಯೋಗವನ್ನು ತಿಳಿಸಿ.

Mention the use of drill bit.

18. ಬಾಲ್-ಪೀನ್ ಸುತ್ತಿಗೆಯನ್ನು ಇಂಜಿನಿಯರ್ ಹ್ಯಾಮರ್ ಎಂದು ಕರೆಯುತ್ತಾರೆ. ಏಕೆ ?

Ball-peen hammer is called an engineer's hammer. Why ?

19. ಇಂಜಿನ್ ಅಯಿಲ್ ಅನ್ನ ನಿಯಮಿತವಾಗಿ ಬದಲಾಯಿಸಲಾಗುತ್ತದೆ. ಏಕೆ ?

Engine oil is changed regularly. Why ?

20. ಏರ್ ಫಿಲ್ಟರ್ ವಾಹನಕ್ಕೆ ಮುಖ್ಯವಾಗಿದೆ. ಏಕೆ ?

Air filter is important for a vehicle. Why ?

21. ಪ್ರ್ಯಾಯಲ್ ಫಿಲ್ಟರ್ ಅನ್ನ ತಯಾರಕರ ಶಿಫಾರಸ್ನಿನಂತೆ ಕಾಲಕಾಲಕ್ಕೆ ಬದಲಾಯಿಸಲಾಗುತ್ತದೆ. ಏಕೆ ?

The fuel filter is replaced at the manufacturer's recommended interval. Why ?

V. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ :

6 × 2 = 12

Answer the following questions :

22. ಉತ್ತಮ ಸಂಘರ್ಷಣಾ ನಿವಾರಕಕ್ಕೆ ಸಂಬಂಧಿಸಿದಂತೆ ಫಾಲ್ಶ್ ಪಾಯಿಂಟ್ ಅನ್ನು ವಿವರಿಸಿ.

Explain flash point with reference to a good lubricant.

23. ಪ್ರೆಶರ್ ಸೀಲ್ಡ್ ಕೊಲೆಂಗ್ ವ್ಯವಸ್ಥೆಯನ್ನು ವಿವರಿಸಿ.

Explain pressure sealed cooling system.

24. ಮ್ಯಾಲೆಟ್‌ನ ಚಿತ್ರವನ್ನು ಬರೆಯಿರಿ.

Draw the diagram of mallet.

ಅಥವಾ / OR

ಧೀರ್ಜಿ ಸಾಫ್ಟ್‌ನರ್‌ನ ಚಿತ್ರವನ್ನು ಬರೆಯಿರಿ.

Draw the diagram of ring spanner.

25. ನೀವು ವಾಹನಗಳನ್ನು ತೋಳೆಯುವಾಗ ಸಾಬೂನು ಮತ್ತು ಮಾಜಿಕಗಳನ್ನು ಉಪಯೋಗಿಸುತ್ತಿರಾ ? ನಿಮ್ಮ ಉತ್ತರಕ್ಕ ಕಾರಣ ಹೊಡಿ.

Do you use soaps and detergents while washing vehicles ? Give reason for your answer.

26. ಅಯಿಲ್ ಬದಲಾವಣೆಗೆ ಬೇಕಾಗುವ ಸಾಮಾಗ್ರಿಗಳು ಮತ್ತು ಉಪಕರಣಗಳನ್ನು ಪಟ್ಟಿ ಮಾಡಿ.

List the materials and tools required for changing the fuel filter.

ಅಥವಾ / OR

ಕೂಲಿಂಟ್ ಬದಲಾವಣೆಗೆ ಬೇಕಾಗುವ ಸಾಮಾಗ್ರಿಗಳು ಮತ್ತು ಉಪಕರಣಗಳನ್ನು ಪಟ್ಟಿ ಮಾಡಿ.

List the materials and tools required for changing the coolant.

27. ಗ್ರಾಹಕ ಸೇವೆಯ ಪ್ರಮುಖ ಅಂಶಗಳನ್ನು ಹೆಸರಿಸಿ.

Name the important aspects of customer service.

VI. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ :

4 × 3 = 12

Answer the following questions :

28. ಟ್ಯೂಬ್‌ಲೆಸ್ ಟೈರ್‌ ಚಿತ್ರವನ್ನು ಬರೆದು, ಭಾಗಗಳನ್ನು ಗುರುತಿಸಿ.

Draw the diagram of tubeless tyre and label the parts.

29. ಕಾಲಿಪರ್ ಪ್ರಮುಖ ತೆಯನ್ನು ವಿವರಿಸಿ.

Explain the importance of caliper.

[Turn over

30. ಆಂತರ್ರಾಷ್ಟ್ರೀಯ ಮಾರಾಟಗಾರನ ಪ್ರಮುಖ ಕರ್ತವ್ಯಗಳನ್ನು ತಿಳಿಸಿ.

Mention the important duties of an automobile salesperson.

31. 'ಟೈರ್ ಪ್ರೆಷರ್ ಮಾನೇಟಿಂಗ್' ವ್ಯವಸ್ಥೆಯ ಪ್ರಮುಖ ತೆಯನ್ನು ವಿವರಿಸಿ.

Explain the importance of 'tyre pressure monitoring' system.

ಅಧ್ಯಾತ್ಮ / OR

'ನೈಟ್ ವಿಷನ್ ಅಸಿಸ್ಟ್' ವ್ಯವಸ್ಥೆಯ ಪ್ರಮುಖ ತೆಯನ್ನು ವಿವರಿಸಿ.

Explain the importance of Night 'Vision assist system'.

VII. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ :

$3 \times 4 = 12$

Answer the following questions :

32. ಪ್ರೋಪೆಲ್ಲರ್ ಶೀಫ್ಟ್‌ನ ಅವಶ್ಯಕತೆಗಳು ಯಾವುವು ?

What are the requirements of a propeller shaft ?

ಅಧ್ಯಾತ್ಮ / OR

ಉತ್ತಮ ಬ್ರೇಕಿಂಗ್ ವ್ಯವಸ್ಥೆಯ ಅವಶ್ಯಕತೆಗಳು ಯಾವುವು ?

What are the requirements of a good braking system ?

33. ಸ್ಕ್ರೂ ಗೇಜ್ (ಮೈಕ್ರೋಮೀಟರ್)ನ ಚಿತ್ರವನ್ನು ಬರೆದು, ಭಾಗಗಳನ್ನು ಗುರುತಿಸಿ.

Draw the diagram of screw gauge (Micrometer) and label the parts.

ಅಧ್ಯಾತ್ಮ / OR

ಫ್ಲೈವೀಲ್ ಪುಲ್ಲರ್ ನ ಬಿಂಭವನ್ನು ಬರೆದು, ಭಾಗಗಳನ್ನು ಗುರುತಿಸಿ.

Draw the diagram of Flywheel puller and label the parts.

34. ಶಾರೀರಿಕವಾಗಿ ವಾಹನವನ್ನು ತುಚಿಗೊಳಿಸುವಾಗ ನೀವು ಅನುಸರಿಸುವ ಪ್ರಮುಖ ಹಂತಗಳನ್ನು ವಿವರಿಸಿ.

Explain the steps that you follow while washing a vehicle manually.

DO NOT WRITE ANYTHING HERE